

KIRLOSKAR ELECTRIC COMPANY LTD.,

Sect./14/2024-25 May 24, 2024

To, The Secretary,

BSE LTD., Stock Exchange Towers, Floor 25, P J Towers, Dalal Street, Mumbai – 400 051 *Scrip Code 533193; Scrip ID KIRELECT*

NATIONAL STOCK EXCHANGE OF INDIA LTD

Exchange Plaza, Bandra Kurla Complex, Bandra (East), Mumbai – 400 051 *Symbol – KECL; Series – EQ*

Dear Sir,

Sub : <u>Newspaper Publication of Ind-AS audited financial results for the quarter and year</u> ended March 31, 2024;

Ref : <u>Regulation 47 of SEBI (Listing Obligations & Disclosure Requirement) Regulations,</u> 2015;

Please find enclosed copies of newspaper publications of Ind AS compliant audited financial results (Standalone and Consolidated) of the Company for the quarter & year ended March 31, 2024 published in the following newspapers:

- 1. Business Standard on May 24, 2024 (all edition having wide circulation).
- 2. Prajavani on May 24, 2024.

Kindly take the above on record and oblige.

Thanking you

Yours faithfully For Kirloskar Electric Company Limited

Mahabaleshwar Bhat Company Secretary & Compliance Officer

Encl: a/a

Regd. Office: No. 19, 2nd Main Road, Peenya 1st Stage, Phase -1, Peenya, Bengaluru, Karnataka, 560058 T+91 80 2839 7256, F +91 80 2839 6727; Email Id: investors@kirloskarelectric.com Customer care No. : 1800 102 8268, website: www.kirloskarelectric.com CIN: L31100KA1946PLC000415

NOTICE



NOTICE is hereby given that DSP Trustee Private Limited, the Trustee to DSP Mutual Fund ('Fund') has approved the distribution under Income Distribution cum Capital Withdrawal ('IDCW') Option(s) of the below mentioned scheme(s) of the Fund.

Record Date*: May 28, 2024

Name of Scheme(s)	Plan(s)	Option(s)	Quantum of IDCW (₹ per Unit) [#]	Face Value (₹per Unit)	Latest available Net Asset Value ('NAV') as on May 22, 2024 (₹per unit)
DSP Equity & Bond Fund	Regular	IDCW	0.200	10.00	28.048
DSP Equity & Bond Fund	Direct	IDCW	0.200	10.00	64.710

#The per unit rate is same for individual and other category of investors. *If in case the Record Date falls on a non-Business Day, the immediately following Business Day shall be the Record Date.Distribution of the above IDCW is subject to the availability and adequacy of distributable surplus.

Pursuant to payment of IDCW, the NAV of the IDCW Option(s) of the aforesaid Scheme(s) of the Fund would fall to the extent of payout and statutory levy, if any. IDCW amount will be paid to all those Unit Holders/Beneficial Owners whose names appear in the records of the Registrar and Transfer Agent, Computer Age Management Services Limited/statement of Beneficiary Owners maintained by the Depositories under the IDCW Option(s) of the aforesaid Scheme(s) as on the Record Date. The Payout shall be subject to tax deducted at source (TDS) as applicable.

Unit holders are advised to update change of address / bank details, if any, with depository participant(s) in advance of the Record Date.

Any queries/clarifications in this regard may be addressed to: DSP ASSET MANAGERS PRIVATE LIMITED CIN: U65990MH2021PTC362316. Investment Manager for DSP Mutual Fund ('Fund'), Mafatlal Centre, 10th Floor, Nariman Point, Mumbai 400021, Tel. No.: 91-22-66578000, Fax No.: 91-22 66578181, Toll Free No: 1800 200 4499 Website: www.dspim.com

Unit holders are requested to update their PAN, KYC, email address, mobile number, nominee details with AMC and are also advised to link their PAN with Aadhaar Number. Further, Unit holders can view the Investor Charter available on website of the Fund as well as check for any unclaimed redemptions or Income Distribution cum Capital Withdrawal ('IDCW') payments.

Place: Mumbai Date: May 23, 2024

Mutual Fund investments are subject to market risks, read all scheme related documents carefully.

KIRLOSKAR ELECTRIC COMPANY LIMITED

REGD OFFICE: No.19, 2nd Main Road, Peenya 1st Stage, Phase-1, Peenya, Bengaluru - 560 058. Phone no: 080-28397256; Fax: 080-28396727; Website: www.kirloskarelectric.com Email: investors@kirloskarelectric.com; CIN: L31100KA1946PLC000415

(₹ in Lakhs)

Date: 22/05/2024

Place: Bathinda (Punjab)

EXTRACT OF STATEMENT OF AUDITED FINANCIAL RESULTS FOR THE QUARTER AND YEAR ENDED MARCH 31, 2024

Sr.			STANDA	LONE			CONSC	DLIDATED			
No.	Particulars	Quarte	er ended	Year	ended	Quarter ended		Year	r ended		
		March 31, 2024	March 31, 2023								
		Audited									
1	Total income from operations	17,077	14,621	56,528	48,963	17,081	14,620	56,534	49,580		
2	Net Profit / (Loss) for the period (before Tax, Exceptional and/or Extraordinary items)	574	1,115	1,517	2,588	542	1,089	1,408	3,108		
3	Net Profit / (Loss) for the period before tax (after Exceptional and/or Extraordinary Items)	574	1,115	1,517	2,588	542	1,089	1,408	3,108		
4	Net Profit / (Loss) for the period after tax (after Exceptional and/or Extraordinary Items)	574	1,115	1,517	2,588	542	1,089	1,408	3,108		
5	Total Comprehensive Income for the period [Comprising Profit / (Loss) for the period (after tax) and Other Comprehensive Income (after tax)]	(1,787)	(339)	(839)	1,066	(1,819)	(365)	(948)	1,586		
6	Equity Share Capital	6,641	6,641	6,641	6,641	6,641	6,641	6,641	6,641		
7	Reserves (excluding revaluation reserves as shown in the Balance Sheet of previous year)	NA									
8	Earnings Per Share (EPS) (₹.)	/	1 /	1	· · · · ·	1 '	1	'	1		
	(a) Basic EPS before extra ordinary items (not annualised)	0.86	1.68	2.28	3.90	0.82	1.64	2.12	4.68		
	(b) Diluted EPS before extra ordinary items (not annualised)	0.86	1.68	2.28	3.90	0.82	1.64	2.12	4.68		
	(c) Basic EPS after extra ordinary items (not annualised)	0.86	1.68	2.28	3.90	0.82	1.64	2.12	4.68		
	(d) Diluted EPS after extra ordinary items (not annualised)	0.86	1.68	2.28	3.90	0.82	1.64	2.12	4.68		

NOTE:

1. The above audited standalone and consolidated financial results have been reviewed by the Audit Committee and approved by the Board of Directors at its meeting held on May 23, 2024.

2. The standalone and consolidated financial results of the Company for the quarter and year ended March 31, 2024 have been audited by its Statutory auditors.

3. The above is an extract of the detailed format of the audited financial results for the quarter and year ended March 31, 2024 filed with the Stock Exchanges under Regulation 33 of the SEBI (Listing Obligations and Disclosure Requirements) Regulations, 2015 as amended. The full format of the audited financial results are available on the stock exchange websites (www.bseindia.com, ww.nseindia.com) and also on the company's website (https://www.kirloskarelectric.com/investors/investors-information/financial.html).

> Sd/-Vijay R Kirloskar **Executive Chairman**



Regd. Office :Hazi Rattan Link Road, Post Box No. 71, Bathinda, Punjab-151001 Ph.: 0164-2240163, 2240443, 2211628, Fax: 0164-5003638 Website: www.bcl.ind.in, Email: bcl@mittalgroup.co.in CIN: L24231PB1976PLC003624

EXTRACT OF THE CONSOLIDATED AUDITED FINANCIAL RESULTS FOR QUARTER/ YEAR ENDED 31ST MARCH, 2024

(RS. IN LAC									
PARTICULARS	Qı	uarted Ende	d	F.Y Ended					
	3/31/2024	12/31/2024	3/31/2024	3/31/2024	31/3/2023				
	(Audited)	(Unaudited)	(Audited)	(Audited)	(Audited)				
Total Revenue from operations	61565.54	64624.35	45767.36	220851.29	182663.16				
Profit (before tax and exceptional items)	3487.38	3750.51	3324.05	13019.54	8548.99				
Profit (before tax and after exceptional items)	3487.38	3750.51	3324.05	12968.47	8548.99				
Net profit (after tax and exceptional items)	2371.31	3278.14	2459.61	9591.74	6435.45				
Total comprehensive income	2394.08	3278.14	2452.19	9847.79	6564.94				
Paid Up Equity Share Capital (Equity	2723.50	268350	2415.00	2723.50	2415.00				
shares of Rs. 1/- each)									
Other Equity	64631.62	61197.57	46616.12	64631.62	46616.12				
Earning per share (not annualised):									
(a) Basic (Rs.)	0.85	1.2	1.01	3.54	2.75				
(b) Diluted (Rs.)	0.79	1.2	0.97	3.43	2.66				
The abstract of the Standal ended 31st		d Financial 24 is as give		Quarter /Yea	r				

Total Revenue from Operations	47200.81	49651.13	38350.09	170537.07	163971.88		
Profit (before tax and exceptional items)	2862.1	2866.33	3167.65	9905.77	9621.29		
Profit (before tax and after exceptional items)	2862.1	2866.33	3167.65	9905.77	9621.29		
Net profit (after tax and exceptional items)	2127.81	2411.6	2343.61	7342.94	7208.82		
Total Comprehensive Income	2142.44	2411.6	2336.19	7590.85	7338.31		

The above is an extract the detailed format of the Standalone and Consolidated Audited Quarterly/Yearly Financia Results filed with the Stock Exchanges (BSE)/ (NSE) under Regulation 33 of the SEBI (Listing and Other Disclosure Requirements) Regulations, 2015 on 22nd May 2024. The complete report on Audited Financial Results of the Company are available on the websites of the BSE/NSE (Stock Exchange) i.e. www.bseindia.com, www.nseindia.com and on Company's website i.e. www.bcl.ind.in

For and on behalf on the board of Directors

```
Sd/-
     Rajinder Mittal
(Managing Director)
     DIN: 00033082
```

IIFL SECURITIES CIN L99999MH1996PLC132983

Regd Office: IIFL House Sun InfoTech Park Road No.16V Plot No.B-23, MIDC Thane Industrial Area Wagle Estate Thane - 400604 Tel: (91 -22)3929 4000 / 4103 5000/ 62727000 Fax (91 -22 2580 6654 E-Mail id - Secretarial@iifl.com Website:- www.iiflsecurities.com

PUBLIC NOTICE

Notice is hereby given to general public and specifically to the clients/ customers of IIFL Securities Ltd., its group & associate companies that Ms. **PARESH C THAKKAR** residing C-104, RATNADEEP GREEN FLATSNEAR MMVORA SHOW ROOM DABHOI ROAD, VADODARA SATA TAL PIN- 390025, who was our AuthorisedPerson having AP Code Authorized Person Registration No NSE Cm/Fo:- AP1493113261 Dated:-24/08/2021, BSE Cm/Fo :- AP01017901125148 Dated :-17/09/2021

having its office at C-104, RATNADEEP GREEN FLATS NEAR MMVORA SHOW ROOM DABHOI ROAD VADODARA SATA TAL PIN- 390025, branch (hereinafter referred as " the SEBI order dated 30/04/2024, APhas been restrained from accessing the securities market and are further prohibited from buying, sellingor otherwise dealing in securities, either directly or indirectly. Therefore termination notice dated 03/05/2024 has already been issued to the said AP.

We therefore hereby caution the general public including our clients/ constituents that no such scheme wasever introduced by the IIFL Securities Ltd., its group & amp; associate companies and amount paid to the said APwas never received by the Company and hence any person dealt with the said AP in respect of said schemewas at their own risk and consequences.

For any information/request/queries/placing orders we request you to contact on 022-40071000/ Email Id- cs@iifl.com



RP-Sanjiv Goenka Group

Place : Bengaluru

Date : May 23, 2024

Growing Legacies

PCBL Limited



Registered Office : 31, Netaji Subhas Road, Kolkata - 700001 Corporate Office : RPSG House, 4th Floor, 2/4 Judges Court Road, Kolkata - 700027 P: +91 33 6625 1443 | E: pcbl@rpsg.in | W: www.pcblltd.com | CIN: L23109WB1960PLC024602

Extract of Audited Standalone and Consolidated Financial Results for the Quarter and Financial Year ended March 31, 2024	(₹ In Crores except as otherwise stated)
--	--

		Standalone				Consolidated			
SI. No.	Particulars	3 Months ended 31.03.2024	Corresponding 3 Months ended 31.03.2023	Year ended 31.03.2024	Year ended 31.03.2023	3 Months ended 31.03.2024	Corresponding 3 Months ended 31.03.2023	Year ended 31.03.2024	Year ended 31.03.2023
1	Total Income from operations	1,516.30	1,389.82	5,705.30	5,912.30	1,951.98	1,390.43	6,456.80	5,814.67
2	Net Profit / (Loss) for the period (before tax and exceptional items)	180.36	147.84	720.81	584.83	149.33	148.29	676.33	581.68
3	Net Profit / (Loss) for the period before tax (after exceptional items)	180.36	147.84	720.81	584.83	149.33	148.29	676.33	581.68
4	Net Profit / (Loss) for the period after tax (after exceptional items)	138.41	101.84	533.29	444.09	110.95	102.28	491.11	442.19
5	Total comprehensive income for the period	122.39	79.76	667.19	422.31	94.77	81.70	623.88	424.67
6	Paid-up Equity Share Capital (Shares of ₹ 1/- each)	37.75	37.75	37.75	37.75	37.75	37.75	37.75	37.75
7	Reserves (excluding Revaluation Reserves as shown in the Audited Balance Sheet of the previous year)	3,241.46	2,781.87	3,241.46	2,781.87	3,208.94	2,792.42	3,208.94	2,792.42
8	Securities Premium Account	610.95	610.95	610.95	610.95	610.95	610.95	610.95	610.95
9	Net worth	2994.41	2670.83	2994.41	2670.83	2953.51	2672.15	2953.51	2672.15
10	Paid up Debt Capital/Outstanding Debt	700	-	700	-	1250	-	1250	-
11	Outstanding Redeemable Preference Shares	-	-	-	-	-	-	-	-
12	Debt Equity Ratio	0.87	0.25	0.87	0.25	1.48	0.33	1.48	0.33
13	Earnings Per Share (EPS) (Face Value of ₹1/- each) (*not annualised): Basic and Diluted	3.67	2.70	14.13	11.76	2.95	2.71	13.00	11.7
14	Capital Redemption Reserve	-	-	-	-	-	-	-	-
15	Debenture Redemption Reserve	-	-	-	-	-	-	-	-
16	Debt Service Coverage Ratio	2.93	4.00	3.63	4.27	2.00	3.96	2.80	4.36
17	Interest Service Coverage Ratio	4.06	15.87	9.98	21.55	2.61	15.92	6.71	21.44

Notes:

a) The above is an extract of the detailed format of the Audited Standalone and Consolidated Financial Results for the guarter and year ended 31st March, 2024 filed with the Stock Exchanges under Regulations 33 and 52 of the SEBI (Listing Obligations and Disclosure Requirements) Regulations, 2015. The full format of the aforesaid Results for the quarter and year ended 31st March, 2024 are available on the Company's website (www.pcblltd.com) and on the websites of the National Stock Exchange of India Limited (NSE) (www.nseindia.com) and BSE Limited (BSE) (www.bseindia.com).

By Order of the Board Kaushik Roy Managing Director DIN: 06513489

NOTICE TO EXPRESS	ION OF INTEREST (EOI)
Tender Title	Short description of Scope of Work
onstruction of Airfield Pavements for axiway(s) & Apron stands including s Associated Infrastructures	Engineering coordination, procurement, construction, testing and commissioning of the Project as per DGCA - CAR & relevant ICAO Standards ("Works").
e Qualification Criteria & other In ww.bengaluruairport.com under Tenders	nformation: Available on BIAL website section.
Ibmission Due Date & Time for all the abo	ve: 10 th June 2024 at IST 17:00 Hours.
ote: Any Further Addendums to this EOI s	hall be made available in BIAL website.
	express their interest through E-Mail
	hit EOI, register and login to BIAL E-Tendering
, , , , , , , , , , , , , , , , , , ,	
, , ,	
ce President – Procurement & Contrac	ts
ingalore International Airport Ltd.,	
AL Project Office,	
mpegowda International Airport,	
evanahalli, Bengaluru - 560 300	
nail: projecttenders@bialairport.com	
one No: 080–66782431	
ww.bengaluruairport.com	
	Tender Title onstruction of Airfield Pavements for axiway(s) & Apron stands including s Associated Infrastructures e Qualification Criteria & other In ww.bengaluruairport.com under Tenders bibmission Due Date & Time for all the abo te: Any Further Addendums to this EOI si oplicants who are interested shall oplicates who are interested shall joettenders@bialairport.com, To subm ebsite (https://www.bialtenders.com) u ume and address of the entity seeking EO ce President – Procurement & Contract ingalore International Airport, Ltd., AL Project Office, mpegowda International Airport, ivaanahali, Bengaluru - 560 300 nail: projecttenders@bialairport.com ione No: 080 – 66782431

E-AUCTION SALE NOTICE

M/s. SRABANI CONSTRUCTIONS PRIVATE LIMITED -In Liquidation (Cor Regd. Office: Plot No. 1185, Balitota Sahi, Nayapalli, Bhubaneswar-751012.,India E-Auction Notice for Sale of Assets under the Insolvency and Bankruptcy Code, 2016 Date & Time of E-Auction:: 25/06/2024 from 11 A.M to 2.00 P.M Notice is hereby given to the public in general under the Insolvency & Bankruptcy Code, 201

and Regulations thereund that the assets as given in the table below of the Corporate debto are being sold on "AS IS WHERE IS, AS IS WHAT IS, WHATEVER THERE IS AND NO RECOURSE BASIS "and as such the said disposition is without any kind of w and indemnities. .The sale will be done by undersigned through the approved E-auct platform https://ncltauction.auctiontiger.net

1)i1st Floor of the building approximately Super Built up area 4339 sqft., ii) 2nd Floor Flat No.: 201 & 202 Super Built up Area 2724 sqft. 1362 sqft. Each, iii) 3rd Floor one 3 BHK Flat No. 303, Super Built up Area 1615 sqft., In Srabani Royal Lagoon on G.A Plot No. N-3/109, IRC Village, Nayapalli (Plot No. 689/2782/4051, Khata No. 453/1563, Unit No. 16, Jaydev Vihar, Mouza: Bhubaneswar Sahar 5,32,00,000 53,10,000 Any interested buyer can submit a bid after due diligence. Last Date: for submission of Eligibility Documents : 10 June 2024 Last Date for EMD Payment (through NEFT/RTGS) : 22 June 2024 500 Date of Inspection: All working days from 10-06-2024 to 20-06-2024 (from 10 AM to PM) with prior intimation to the liquidator. The EMD (Refundable) shall be paid by interested bidders by way of Bank transfer througi NEFT/RTGS in account of Srabani Constructions Private Limited -in liquidation having Account Number 08730200001360 and IFSC code IOBA0000873. I. For detailed terms and condition of E-auction sale, please refer to Sale Notice available on thps://ncitauction.auctiontiger.net. For any query regarding E-auction Contact : Mr Ram											
		Description of Assets		Amount							
Last Date: for submission of Eligibility Documents : 10 June 2024 Last Date for EMD Payment (through NEFT/RTGS) : 22 June 2024 Date of Inspection: All working days from 10-06-2024 to 20-06-2024 (from 10 AM to PM) with prior intimation to the liquidator. The EMD (Refundable) shall be paid by interested bidders by way of Bank transfer througi VEFT/RTGS in account of Srabani Constructions Private Limited - in liquidation having Account Number 087302000001360 and IFSC code IOBA0000873. . For detailed terms and condition of E-auction sale, please refer to Sale Notice available of https://ncltauction.auctiontiger.net. For any query regarding E-auction Contact : Mr Ran Prasad Sharma: 8000023297, 6351896834 / 079-68136803/ 079-68136855 / e-mail id amprasad@auctiontiger.net ; support@auctiontiger.net Gagan Bihari Bhuyan Liquidator of Srabani Constructions Private Limited - In Liquidation IBBI Reg No.: IBBI/PA-002/IP-N0028/2020-2/1/302/ Regd. Address : 2162, D N Oxypark, Dumduma, Bhubaneswar-75101 Mail address: srabani.Liquidation@gmail.com and gaganbhuyan29@gmail.com	1 ii)1st Floor of the building approximately Super Built up area 4339 sqft., ii) 2nd Floor Flat No.: 201 & 202 Super Built up Area 2724 sqft., 1362 sqft. Each, iii) 3rd Floor one 3 BHK Flat No. 303, Super Built up Area 1615 sqft., In Srabani Royal Lagoon on G.A Plot No. N-3/109, IRC Village, Nayapalli (Plot No. 689/2782/4051, Khata No. 453/1563, Unit No. 16, 5,32,00,000 53,10,000 5,00,00										
Liquidator of Srabani Constructions Private Limited- In Liquidation IBBI Reg No.: IBBI/IPA-002/IP-N00928/2020-21/1302 Regd. Address : 2162, D N Oxypark, Dumduma, Bhubaneswar-75101 Mail address: srabani.liquidation@gmail.com and gaganbhuyan29@gmail.com	Date Fine NEF Acc I. F nttp Pras	ny interested buyer can submit a bid after due diligence. Last Date: for submission of Eligibility Documents : 10 June 2024 Last Date for EMD Payment (through NEFT/RTGS) : 22 June 2024 ate of Inspection: All working days from 10-06-2024 to 20-06-2024 (from 10 AM to PM) with prior intimation to the liquidator. he EMD (Refundable) shall be paid by interested bidders by way of Bank transfer through EFT/RTGS in account of Srabani Constructions Private Limited -in liquidation having ccount Number 087302000001360 and IFSC code IOBA0000873. For detailed terms and condition of E-auction sale, please refer to Sale Notice available on ttps://ncttauction.auctiontiger.net. For any query regarding E-auction Contact : Mr Ram rasad Sharma: 8000023297, 6351896834 / 079-68136803/ 079-681368055 / e-mail id:									
lote :- 1st floor of the building is now occupied by a Pre School named First Try Intellitots run by		IBBI Reg No.: IBBI Regd. Address : 2162, D N Oxypark, Mail address: srabani.liquidation@gmail.com	ns Private Li /IPA-002/IP-N Dumduma, E and gaganbl	mited- In L 00928/2020 Bhubanesw huyan 29@ Mobile: 7	iquidation 0-21/13029 var-751019 gmail.com 506370577						

 1st floor of the building is now occupied by a Pre School named First Try In Vikas Bharati Education Trust. 1 month exclusion to the occupants to vacate the premises.

ಬೆಂಗಳೂರು ನಗರ



ನಾಗಸೇನ ವಿದ್ಯಾಲಯ, ಬುದ್ಧ ವಿಹಾರ ಮತ್ತು ಬುದ್ಧ ಮಹಾ ಸಭಾ ಆಯೋಜಿಸಿದ್ದ 2568ನೇ

ಬುದ್ದ ಜಯಂತಿ ಅಂಗವಾಗಿ ಗುರುವಾರ ವೈಶಾಖ ಬುದ್ಧ ಪೂರ್ಣಿಮಾ ಆಚರಣೆಯ ಸಂದರ್ಭ

ಬೋಧನೆಗಳನ್ನು ಅನುಸರಿಸಿದರೆ

ಸಾಧಿಸಲು ಸಾಧ್ಯವಾಗುತ್ತದೆ' ಎಂದರು.

Centum

ಭಿಕ್ತುನಿ ಬುದ್ಧಮ್ಮ ಅವರಿಂದ ಬುದ್ಧನ ಮೂರ್ತಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಪರಾಮರ್ಶಿಸಿ ಒಪ್ಪಿಕೊಳ್ಳುವಂತೆ ಹೇಳಿದ್ದು

ಬುದ್ದ


ಮಾತ್ರ. ಬುದ್ಧನನ್ನು ಒಪ್ಪಿಕೊಂಡ



ಹವಾಮಾನ ಮುನ್ನೂಚನೆ ಮೋಡ ಕವಿದ ವಾತಾವರಣ ಇರಲಿದ್ದು, ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.

ಶನಿವಾರ ಭಾನುವಾರ ദാല്പാര് 32° ° 23 33° 23

ಗುರುವಾರದ ಹವಾಮಾನ : ಗರಿಷ್ಠ 33° ಕನಿಷ್ಠ 23° 🗃 🐼 🌆 බಾಣಿ



🌞 ಸೂರ್ಯೋದಯ: ಬೆ. 5:52 ಸೂರ್ಯಾಸ್ತ : ಸ. 6:39

🌜 ಚಂದೋದಯ: ಸ. 6:36 ಚಂದ್ರಾಸ್ತ: ಬೆ. 5:22

ಬುದ್ಧನ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಭಿಕ್ಕು ಆನಂದ ಕಿವಿಮಾತು

್ಶಭಕ್ತಿಯಿಂದ ನಡೆದ ಬುದ್ಧ ಪೂರ್ಣಮೆ

ಪ್ರಜಾವಾಣಿ ವಾರ್ತೆ

ಬೆಂಗಳೂರು: ಬೌದ್ಧ ಧರ್ಮೀಯರ ಪವಿತ್ರ ದಿನಗಳಲ್ಲಿ ಒಂದಾದ ಬುದ್ಧ ಪೂರ್ಣಿಮೆಯನ್ನು ನಗರದಲ್ಲಿ ಗುರುವಾರ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

ಮಹಾಬೋಧಿ ಸೊಸೈಟಿ, ನಾಗಸೇನ ವಿದ್ಯಾಲಯ, ಬುದ್ಧ ವಿಹಾರ ಹಾಗೂ ಬೌದ್ಧ ಮಹಾಸಭಾ, ಇಂದಿರಾ ಗಾಂಧಿ ರಾಷ್ಟ್ರೀಯ ಕಲಾ ಕೇಂದ್ರ, ರಂಗೋತ್ರಿ ಮಕ್ಕಳ ರಂಗಶಾಲೆ ಸೇರಿ ವಿವಿಧ ಸಂಘ–ಸಂಸ್ಥೆಗಳು ಬುದ್ಧ ಪೂರ್ಣಿಮೆ ಹಮ್ಮಿಕೊಂಡಿದ್ದವು. ಪ್ರಾರ್ಥನೆ, ಉಪನ್ಯಾಸ, ನಾಟಕ ಪ್ರದರ್ಶನ, ವಿಚಾರ ಸಂಕಿರಣ ಸೇರಿ ವಿವಿಧ ಕಾರ್ಯಕ್ರಮಗಳು ನಡೆದವು.

ಬಗ್ಗೆ ಚಿಂತಿಸಿ ಸಮಯವನ್ನು ವ್ಯರ್ಥ ಮಾಡುವ ಬದಲು ಪ್ರಸ್ತುತ ಕ್ಷಣದ ಬಗ್ಗೆ ಯೋಚಿಸಬೇಕು. ಈ ಕ್ಷಣದ ಬಗ್ಗೆ ಯೋಚಿಸಿದಾಗ ಶಾಂತಿಯುತ ಜೀವನ ನಡೆಸಲು ಸಾಧ್ಯವಾಗುತ್ತದೆ. ಭವಿಷ್ಯದ ಚಿಂತೆಯಿಂದ ಅಮೂಲ್ಯವಾದ ಈಗಿನ ಸಮಯ ಹಾಳಾಗುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಪ್ರಸ್ತುತ ಸಮಯದ ಬಗ್ಗೆ ಯೋಚಿಸಿದಾಗ ಸಂತೋಷವು ನಿಮ್ಮನ್ನು ಹಿಂಬಾಲಿಸುತ್ತದೆ' ಎಂದು ಕಿವಿಮಾತು ಹೇಳಿದರು. 'ಬುದ್ಧನ ಬೋಧನೆಗಳು

ಕಾರ್ಯಕ್ರಮದಲ್ಲಿ ಭಿಕ್ತು ಅನಂದ ಅವರು

'ಇಂದಿಗೆ ಬುದ್ದರ ಬೋಧನೆಗಳ ಪ್ರಸ್ತುತತೆ' ಎಂಬ

ವಿಷಯದ ಬಗ್ಗೆ ಉಪನ್ಯಾಸ ನೀಡಿದರು. 'ಭವಿಷ್ಯದ

ವೈಜ್ಞಾನಿಕ ತಳಹದಿಯ ಮೇಲೆ ನಿಂತಿದೆ. ತಾನು ಹೇಳಿದ್ದೇ ಮಹಾಬೋಧಿ ಸೊಸೈಟಿ ಹಮ್ಮಿಕೊಂಡ ನಿಜ ಎಂದು ಬುದ್ಧ ಎಂದೂ ಹೇಳಲಿಲ್ಲ. ಒಮ್ಮೆ ದೇಶಗಳೆಲ್ಲ ಇಂದು ಪ್ರಗತಿ ಹೊಂದಿವೆ. ಬುದ್ಧನ

ಸೆಂಟಮ್ ಎಲೆಕಾನಿಕ್ ಅಮಿಟೆಡ್

দ্র (CIN): L85110KA1993PLC013869 ನೋಂದಾಯಿತ ಕಚೇರಿ: ನಂ.44 ಕೆ.ಎಚ್.ಜ. ಕೈಗಾರಿಕಾ ಪ್ರದೇಶ, ಯಲಹಂಕ ನ್ಯೂಬೌನ್, ಬೆಂಗಳೂರು – 560 106.

ದೂರವಾಣಿ: +91-80-41436000 ಫ್ಯಾಕ್ಸ್: +91-80-41436005

ಇ–ಮೇಲ್: investors@centumelectronics.com ವೆಬ್ಸೈಬ್: www.centumelectronics.com <u> 31ನೇ ಮಾರ್ಚ್ 2024ರ ತ್ರೈಮಾಸಿಕ ಮತ್ತು ವಾರ್ಷಿಕ ಅವಧಿಗೆ ಕೊನೆಗೊಂಡ ಪರಿಶೋಧಿತ ಒಬ್ಬಗೂಡಿಸಿದ ಹಣಕಾಸಿನ ಫಲತಾಂಶಗಳ ಸಂಕ್ಷಿಪ್ತ ರೂಪ</u>

						(ರೂ. ಮಿಅಯನ್ಸ್ ಗಳಲ್ಲ)
		ල්	ೃಮಾಸಿಕಕ್ಕೆ ಕೊನೆಗೆ	ವರ್ಷಕ್ಕೆ ಕೊನೆಗೊಂಡ		
છે. ગ	ವಿವರಗಳು	31 ಮಾರ್ಚ್ 2O24 ಪರಿಶೋಧಿತ (ಟಪ್ಪಣಿ 5ನ್ನು ಸಹ ಗಮನಿಸಿ)	31 ಡಿಸೆಂಬರ್ 2023 (ಅಪರಿಶೋಧಿತ)	31 ಮಾರ್ಚ್ 2೦23 ಪರಿಶೋಧಿತ (ಟಪ್ಪಣೆ 5ನ್ನು ಸಹ ಗಮನಿಸಿ)	31 ಮಾರ್ಚ್ 2024 (ಪರಿಶೋಧಿತ)	31 ಮಾರ್ಚ್ 2023 (ಪರಿಶೋಧಿತ)
1.	ನಿರ್ವಹಣೆಯಿಂದ ಬಂದ ಒಟ್ಟು ವರಮಾನ	3,006.60	2,992.66	3,176.99	10,976.34	9,288.22
2.	ಸಿವ್ವಳ ಲಾಭ : (ನಷ್ಟ) ಅವಧಿಗೆ (ತೆರಿಗೆಯ ಮುಂಜೆ, ವಿನಾಯಿತಿ ಪಡೆದ ಮತ್ತು / ಅಥವಾ ವಿಶೇಷ ವಸ್ತುಗಳು)	1.44	107.23	338.07	127.57	121.36
3.	ನಿವ್ವಳ ಲಾಭ : (ನಷ್ಟ) ಅವಧಿಗೆ ತೆರಿಗೆಯ ಮುಂಚೆ, (ವಿನಾಯಿತಿ ಪಡೆದ ಮತ್ತು / ಅಥವಾ ವಿಶೇಷ ವಸ್ತುಗಳು)	(47.35)	107.23	338.07	78.78	121.36
4.	ನಿವ್ವಳ ಲಾಭ : (ನಷ್ಟ) ಅವಧಿಗೆ ತೆರಿಗೆಯ. (ವಿನಾಯಿತಿ ಪಡೆದ ಮತ್ತು / ಅಥವಾ ವಿಶೇಷ ವಸ್ತುಗಳ ನಂತರ)	(68.95)	72.48	257.93	(27.55)	66.94
5.	ಸಂಪೂರ್ಣ ಸಮಗ್ರ ಅವಧಿಯ ಆದಾಯ [ಒಳಗೊಂಡಿರುವ ಲಾಭ / (ನಷ್ಟ) (ತೆರಿಗೆಯ ನಂತರ) ಅವಧಿಗೆ ಹಾಗೂ ಇತರೆ ಸಮಗ್ರ ಆದಾಯ (ತೆರಿಗೆಯ ನಂತರ)]	(59.41)	59.86	261.86	(5.20)	74.00
6.	ಈಕ್ವಿಟ ಷೇರು ಬಂಡವಾಳ (ಮುಖ ಬೆಲೆ ರೂ.1೦ ಪ್ರತಿ ಷೇರಿಗೆ)				128.88	128.85
7.	ಮೀಸಲು (ಪುನರುಷ್ಟ್ರೇವನ ಮೀಸಲು ಹೊರತುಪಡಿಸಿ) ಹಿಂದಿನ ವರ್ಷದ ಆಡಿಟೆಡ್ ಬ್ಯಾಲೆನ್ಸ್ ಶೀಬ್ನನ್ಲ ತೋರಿಸಿರುವಂತೆ				1,903.84	1,978.32
8.	ಪ್ರತಿ ಷೇರಿನ ಗಳಕೆ (ಪ್ರತಿ ರೂ. 10 ಕೈ) ಕಾರ್ಯಾಚರಣೆಗಳನ್ನು ಮುಂದುವರಿಸುವದಕ್ಕಾಗಿ ಹಾಗೂ ಸ್ಥಗಿತಗೊಳಸುವುದಕ್ಕಾಗಿ					
	ಎ) ಮೂಲಭೂತ:	(4.18)	5.95	19.80	1.38	7.62
	ಚ) ಡೈಲ್ಯೂಟೆಡ್:	(4.18)	5.88	19.61	1.36	7.55

ಸೂಚನೆ

1. 31 ಮಾರ್ಚ್ 2024ರ ತ್ರೈಮಾಸಿಕ ಹಾಗೂ ವರ್ಷಕ್ಕೆ ಕೊನೆಗೊಂಡ ಪ್ರತ್ಯೇಕವಾದ ಪರಿಶೋಧಿತ ಹಣಕಾಸಿನ ಫಲತಾಂಶಗಳ ಸಂಕ್ಷಿಪ್ತ ರೂಪ

	ම්)	ೖಮಾಸಿಕಕ್ಕೆ ಕೊನೆಗೆ.	ವರ್ಷಕ್ಕೆ ಕೊನೆಗೊಂಡ		
ವರಗಳು	31 ಮಾರ್ಚ್ 2೦24 ಪರಿಶೋಧಿತ (ಟಪ್ಪಣೆ 5ನ್ನು ಸಹ ಗಮನಿಸಿ)	31 ಡಿಸೆಂಬರ್ 2023 (ಅಪರಿಶೋಧಿತ)	31 ಮಾರ್ಚ್ 2023 ಪರಿಶೋಧಿತ (ಟಸ್ಟಣೆ 5ನ್ನು ಸಹ ಗಮನಿಸಿ)	31 ಮಾರ್ಚ್ 2024 (ಪರಿಶೋಧಿತ)	31 ಮಾರ್ಚ್ 2023 (ಪರಿಶೋಧಿತ)
ನಿವ್ವಳ ಮಾರಾಟ / ಕಾರ್ಯಾಚರಣಿಗಳಂದ ಆದಾಯ	1,730.10	1,774.10	1,970.29	6,395.20	5,052.30
ಲಾಭ ತರಿಗೆಯ ಮುಂಚೆ	118.87	145.80	307.64	489.98	263.78
ಲಾಭ ತೆರಿಗೆಯ ನಂತರ	87.08	108.40	228.22	362.52	193.99

2. ಅಪರಿಶೋಧಿತ, ಪ್ರತ್ಯೇಕವಾದ ಹಾಗೂ ಒಬ್ಬಗೂಡಿಸಿದ ಹಣಕಾಸಿನ ಫಲತಾಂಶಗಳನ್ನು ಕಂಪನಿಯ ಲೆಕ್ಕಪರಿಶೋಧಕ ಸಮಿತಿಯು 21ನೇ ಮೇ, 2024 ರಂದು ಪರಿಶೀಲಸಿದ್ದು ಹಾಗೂ ನಿರ್ದೇಶಕ ಮಂಡಳಯು 22ನೇ ಮೇ, 2024 ರಂದು ನಡೆದ ಸಭೆಯಲ್ಲ ಅನುಮೋದಿಸಿದೆ.

ಕಂಪನಿಯ ನಿರ್ದೇಶಕರ ಮಂಡಳಯು ಮೇ 22, 2024 ರಂದು ನಡೆದ ಸಭೆಯಲ್ಲ, ಮಾರ್ಚ್ 31, 2024ಕ್ಕೆ ಕೊನೆಗೊಂಡ ಆರ್ಥಿಕ ವರ್ಷದ ಅವಧಿಗೆ ಷೇರು ಬಂಡವಾಳದ ಮೇಲೆ ಪ್ರತಿ 10 ರೂ.

ಬೌದ್ಧ ಧರ್ಮಕ್ಕೆ ಸಂಬಂಧಿಸಿದ ವಿವಿಧ ಆಚರಣೆಗಳು ನಡೆದವು. ಹಳೆ ವಿಹಾರದಿಂದ ಮಹಾಬೋಧಿ ಲೋಕ ಶಾಂತಿ ಬುದ್ಧ ವಿಹಾರದವರೆಗೆ ಮೆರವಣಿಗೆ ನಡೆಸಲಾಯಿತು. ಭಿಕ್ಕು ಸುಗತಾನಂದ ಅವರಿಂದ ಸತಿ ಮತ್ತು ಮೈತ್ರಿಧ್ಯಾನ ಕಾರ್ಯಕ್ರಮಗಳು ನಡೆದವು. ಬಳಿಕ ಕನ್ನಡ ಅನುವಾದಿತ ಪೊ. ಹನುಮಂತಯ್ಯ ಅವರ 'ನಿತ್ಯ ಜೀವನದಲ್ಲಿ ಅಭಿಧಮ್ಮ', ಕೆ. ಮಾಯೀಗೌಡ ಅವರ 'ಬೌದ್ಧರು ಏನನ್ನು ನಂಬುವವರು' ಕೃತಿಗಳನ್ನು ಬಿಡುಗಡೆಗೊಳಿಸಲಾಯಿತು.

ತತ್ವಗಳು ಮದ್ದು: ರಂಗೋತ್ರಿ ಮಕ್ಕಳ ರಂಗಶಾಲೆ ಸಂಸ್ಥೆ ಹಮ್ಮಿಕೊಂಡಿದ್ದ ಬುದ್ಧ ಪೂರ್ಣಿಮೆ ಪ್ರಗತಿ ಹಾಗೂ ಬುದ್ಧನ ಬೆಳದಿಂಗಳ ರಾತ್ರಿ ಉತ್ಸವವನ್ನು ರಂಗನಿರ್ದೇಶಕ ಕೆ.ಎಚ್.ಕುಮಾರ್ ಉದ್ಘಾಟಿಸಿ, ಮಾತನಾಡಿದರು. ಮಹಾಬೋಧಿ ಸೊಸೈಟಿಯಲ್ಲಿ ಮುಂಜಾನೆ

ಉತ್ತರ ಪ್ರದೇಶ ನಿಯೋಗ ಬಿಎಂಟಸಿಗೆ ಭೇಟ

ಪ್ರಜಾವಾಣಿ ವಾರ್ತೆ

ಬೆಂಗಳೂರು: ಉತ್ತರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಬಿಎಂಟಿಸಿಗೆ ಭೇಟಿ ನೀಡಿ ಮಾಹಿತಿ ಪಡೆದರು.

ಬಿಎಂಟಿಸಿ ಅಳವಡಿಸಿಕೊಂಡಿರುವ ಮಾದರಿ ಉಪಕ್ರಮಗಳು, ಸಂಸ್ಥೆಯ ಇತಿಹಾಸ, ಶಕ್ತಿ ಯೋಜನೆಯ ಅನುಷ್ಠಾನ, ಪ್ರಯಾಣಿಕರ ಪಾಸ್ ವ್ಯವಸ್ಥೆ, ಆರ್ಥಿಕ ಕಾರ್ಯಕ್ಷಮತೆ, ಸಂಚಾರ ಆದಾಯ, ಜಾಹೀರಾತು ಶಿಷಾಚಾರ, ಸಂಸ್ಥೆಯ ಬಸ್ ವೇಳಾಪಟ್ಟಿ, ಕಾರ್ಯಚರಣೆಗಳ ವೆಚ್ಚ, ಎಲೆಕ್ಟ್ರಿಕ್ ಬಸ್ತುಗಳ ಹಸಿರು ತಂತ್ರಜ್ಞಾನದ ಕಾರ್ಯಾಚರಣೆ ಬಗ್ಗೆ ಚರ್ಚಿಸಿದರು.

ಬಿಎಂಟಿಸಿ ನಿರ್ದೇಶಕಿ(ಮಾಹಿತಿ ತಂತ್ರಜ್ಞಾನ) ಶಿಲ್ಪಾ ಪ್ರಾತ್ಯಕ್ಷಿಕೆ ನೀಡಿದರು. ಉತ್ತರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ವ್ಯವಸ್ಥಾಪಕ ನಿರ್ದೇಶಕರಾದ ಪ್ರನ್ನಾತ ಐಶ್ವರ್ಯ, ಪ್ರಧಾನ ವ್ಯವಸ್ಥಾಪಕ(ಟೆಕ್) ರಾಜೀವ್ ಆನಂದ್, ಪ್ರಾದೇಶಿಕ ವ್ಯವಸ್ಥಾಪಕ ಕೇಸರಿ ನಂದನ್ ಚೌಧರಿ, ಸೇವಾ ನಿರ್ವಾಹಕ ಅನುರಾಗ್ ಯಾದವ್ ನಿಯೋಗದಲ್ಲಿದ್ದರು. ಬಿಎಂಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕ (ಆಚರಣೆ) ಜಿ.ಟಿ. ಪ್ರಭಾಕರ ರೆಡ್ಡಿ, ಮುಖ್ಯ ತಾಂತ್ರಿಕ ಎಂಜಿನಿಯರ್ ಎ.ಎನ್. ಗಜೇಂದ್ರ ಕುಮಾರ್, ಗಣಕ ವ್ಯವಸ್ಥಾಪಕಿ ಎ. ಪ್ರಿಯಾಂಕ, ವಿಭಾಗೀಯ ಸಂಚಾರ ಅಧಿಕಾರಿ ಪ್ರತಿಮಾ.ಎಸ್.ವಿ. ಉಪಸ್ಥಿತರಿದ್ದರು.

👩 ರೈಲು ಗಾಅ ಕಾರ್ಖಾನೆ ಯಲಹಂಕ, ಬೆಂಗಳೂರು-560 064 ವೆಬ್ಸ್ಟ್ www.rwf.indianrailways.gov.in ತೆಂಡರ್ ಪ್ರಕಟಣೆ ಸಂಖ್ಯೆ: ಆರ್ಡಬ್ಲ್ಯೂಎಫ್/ಎಸ್/0 2024-25 ພື້ສາດອ: 22.05.2024

ರತದ ರಾಷ್ಟ್ರಪತಿಗಳ ಪರವಾಗಿ **ಪ್ರಧಾನ ದುುಖ** ಸಾವುಗಿ, ಪ್ರಬಂಧಕರು, ಭಾರತೀಯ ರೈ ಇ-ಪೋರ್ಟಲ್ www.ireps.gov.in ನಲ್ಲಿ ಕೆಳಕಂಪ ಸಾಮಗ್ರಿಗಳ ಪೂರೈಕೆಗಾಗಿ ಅನುಭವಿ ತಯಾರಕರು ' ಅಧಿಕೃತ ವಿತರಕರಿಂದ ಎಲೆಕ್ಟಾನಿಕ್ ಗ್ಲೋಬಲ್ ಓಪನ್ ಟೆಂಡರ್ ಅನ ಆಹ್ವಾನಿಸಿದ್ದಾರೆ

ಟೆಂಡರ್ ಸಂಖ್ಯೆ: ಪಿ3245015 ಸಂಕ್ಷಿಪ್ತ ವಿವರಣೆ: ಸೀಮೆನ್ಸ್ ಸ್ಪೇರ್ಸ್ (5 ಐಟಮ್ಸ್)

ಕ್ ಟೆಂಡರ್ ಅಂ

ಕ್ಸಾನಿಸಿದ್ದಾರೆ

ಟೆಂಡರ್ ಸಲ್ಲಿಸಲು ಕೊನೆಯ ದಿನಾಂಕ ಮತ್ತು ಸಮಯ 20.06.2024,ಮಧ್ಯಾಹ್ನ 2.00 ಗಂಟೆಗೆ

ಟೆಂಡರ್ ವಿವರಗಳನ್ನು ನಮ್ಮ ವೆಬ್ಸೈಟ್ www.rwf. ndianrailways.gov.in ಅಥವಾ www.ireps.gov.in. ನಲ್ಲಿ ವೀಕ್ಷಿಸಬಹುದು. ಟೆಂಡರ್ ಡಾಕ್ಯುಮೆಂಟ್ಗಳು ಮತ್ತು ತಿದ್ದುಪಡಿ ಯಾವುದಾದರೂ ಇದ್ದರೆ, ಪೋರ್ಟಲ್ ನಲ್ಲಿ ಮಾತ್ರ ಲಭ್ಯ ವಿರುತ್ತದೆ.

ಿ ಪ್ರಧಾನ ಮುಖ್ಯ ಸಾಮಗ್ರಿ ಪ್ರಬಂಧಕರು ಇ-ಟೆಂಡರ್ ಪ್ರಕಟಣೆ ಸಂಖ್ಯೆ : ಆರ್ ಡಬ್ಲ್ಯೂ ಎಫ್ 'ಎಮ್,ಓಟಿ) ಎಮ್ ಡಬ್ಲ್ಯೂಎಫ್ ಎಸ್ /2024-25/08 ದಿನಾಂಕ: 23.05.2024

http://www.ireps.gov.in (Works) ಮೂಲಕ

'ಮುಂಗಾರು ಸಂಗೀತ ರಸಗ್ರಹಣ ಶಿಬಿರ'ವನ್ನು **೩-ಟೆಂಡರ್:** ಭಾರತದ ರಾಷ್ಟ್ರಪತಿಗಳ ಪರವಾಗಿ **ಪ್ರಧಾ**ಣ ಆಯೋಜಿಸುತ್ತಿದೆ. ಶಿಬಿರಕ್ಕೆ ಪ್ರವೇಶ ಉಚಿತವಾಗಿದೆ. ಮುಖ ಮೆಕಾ ನಿಕಲ್ ಇಂಜಿನಿಯರ್. ಕೆಳಕಂಡ ಕೆಲಸಕಾ

ಪ್ರಜಾವಾಣಿ ವಾರ್ತೆ

ಪ್ರಾರಂಭವಾಗಲಿವೆ. ತಜ್ಞ ಕಲಾವಿದರಿಂದ

ಭರತನಾಟ್ಯ, ಚಿತ್ರಕಲೆ, ಸುಗಮ ಸಂಗೀತ, ಕೀಬೋರ್ಡ್. ತಬಲಾ. ಕೊಳಲು. ಕರ್ನಾಟಕ ಮತ್ತು ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ತರಗತಿ ಗಳನ್ನು ನಡೆಸಲಾಗುತ್ತಿದೆ.

ಪೂರಕ ಶಿಕ್ಷಣದ ಅಗತ್ಯವಿರುವ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯ ವಿಜ್ಞಾನ, ವಾಣಿಜ್ಯ ಮತ್ತು ಕಲಾ ವಿಭಾಗದ ವಿದ್ಯಾರ್ಥಿಗಳಿಗೆ ಉಪನ್ಯಾಸ ತರಗತಿ ಗಳನ್ನು ಜುಲೈ ಮೊದಲ ವಾರದಲ್ಲಿ ಆರಂಭಿಸ ಲಾಗುವುದು. ಆಸಕ್ತರು ಉದಯಭಾನು ಕಲಾ ಸಂಘದ ಕಚೇರಿಯಿಂದ ಅರ್ಜಿಗಳನ್ನು ಪಡೆದು, ಸ್ವಯಂ ಉದ್ಯೋಗ ಕೌಶಲ ಅಭಿವೃದ್ಧಿ ಶಿಬಿರ ಮತ್ತು ತರಗತಿಗಳಿಗೆ ನೋಂದಾಯಿಸಿಕೊಳ್ಳ ಬೇಸಿಕ್ ತರಗತಿಗಳು ಮತ್ತು ವಾಣಿಜ್ಯ ತರಗತಿಯ ವಿವರಕ್ಕೆ: 080-26601831/26609343 ವಿದ್ಯಾರ್ಥಿಗಳಿಗೆ ಟ್ಯಾಲಿ, ಟಡಿಎಸ್, ಜಿಎಸ್ಟಿ (ಬೆಳಿಗ್ಗೆ 10-1 ಮತ್ತು ಸಂಜೆ 5-8ರ ಒಳಗೆ) ಅಕೌಂಟಂಗ್ ತರಬೇತಿಗಳು ಜೂನ್ 1ರಿಂದ ಅಥವಾ ವಾಟ್ ಆ್ಯಪ್ ಸಂಖ್ಯೆ 9844192952

ಸುದ್ದಿ 🔿 ನಿಮಿಷ

ಯಲಹಂಕ: ಮಹೇಶ್ವರಮೃನವರ ಅದ್ಧೂರಿ ಕರಗ ಮಹೋತ್ಸವ

ಕಾಮಾಕ್ಷಮ

ಹೊಸಬೀದಿ

ಆಗಮಿಸಿತು.

ಶಕ್ತಿದೇವತೆ

ಯಲಹಂಕ: ಇತಿಹಾಸ ಪ್ರಸಿದ್ಧ ವಹ್ನಿಕುಲ ಕ್ಷತ್ರಿಯ ಆರಾಧ್ಯದೇವಿ ಮಹೇಶ್ವರಮ್ಮನವರ ಹೂವಿನ ಮನ್ಮಂತರ ತೋಟ, ಡೌನ್ ಕರಗ ಮಹೋತ್ಸವ ಹಾಗೂ ಬಜಾರ್ ರಸ್ತೆ, ಮಾರುತಿನಗರ, ವಿವಿಧ ದೇವರ ಪಲ್ಲಕ್ಕಿ ಉತ್ಸವ ವೆಂಕಟಾಲ ಮತ್ತಿತರ ಬಡಾವಣೆ ವಿಜೃಂಭಣೆಯಿಂದ ನಡೆಯಿತು.

ಬಜಾರ್ ರಸ್ತೆಯಲ್ಲಿರುವ ಮಹೇಶ್ವರಮ್ಮನವರ ದೇವಾಲಯ ದಿಂದ ಬುಧವಾರ ರಾತ್ರಿ 1.40ಕ್ಕೆ ಹೊರಟ ಹೂವಿನ ಕರಗ.



ನವರ ಕರಗ, ಮನೆಗಳ ಮುಂದೆ ಬಂದಾಗ ಮಹಿಳೆಯರು ಆರತಿ ಬೆಳಗಿ ಹೂವಿನ ಅರ್ಚನೆ ಮಾಡಿ ಸ್ನಾಗತಿಸಿದರು. ಸುತ್ತಮುತ್ತಲಿನ ಗ್ರಾಮಗಳ 27 ದೇವರ ಅಲಂಕೃತ ಗೊಂಡಿದ ಮುತ್ತಿನ ಪಲಕ್ಕಿ ಉತ್ಪವ ಕರಗ ಮಹೋತ್ಪವಕ್ಕೆ ವಿಶೇಷ ಮೆರುಗು ನೀಡಿತು. ಸಾವಿರಾರು ಜನರು ಕರಗ ವೀಕ್ಷಿಸಿದರು ಅಯ್ಯಪ್ಪ ಅವರು 5ನೇ ಬಾರಿಗೆ ಕರಗ ಹೊತ್ತಿದ್ದರು.

ಗಳಲ್ಲಿ ಸಂಚರಿಸಿ, ಗುರುವಾರ ಬೆಳಿಗ್ಗೆ

8 ಗಂಟೆಗೆ ಮತ್ತೆ ದೇವಾಲಯಕ್ಕೆ

ಸೋಮವಾರ

33° 23'

ಬಡಾವಣೆ

ಗಾಂಧಿನಗರ,

ಮಹೇಶರಮ

ಇಂದಿನಿಂದ 'ಮಾವು ಮೇಳ'

ಬೆಂಗಳೂರು: ರಾಜ್ಯ ಮಾವು ಅಭಿವೃದ್ಧಿ ನಿಗಮದ ವತಿಯಿಂದ ಇದೇ 24ರಿಂದ ಜೂನ್ 10ರವರೆಗೆ 'ಮಾವು ಮತ್ತು ಹಲಸು' ಮೇಳ ಲಾಲ್ಬಾಗ್ ನಲಿ ನಡೆಯಲಿದೆ.

ಮೇಳದಲ್ಲಿ ಸುಮಾರು 74 ಮಾವು, 9 ಹಲಸು ಮತ್ತು 14 ಇತರೆ ಹಣ್ಣಿನ ಮಳಿಗೆಗಳು ಇರಲಿವೆ. ಕೊಪ್ಪಳದ ಕೇಸರ್, ಚಿತ್ರದುರ್ಗ ಮತ್ತು ತುಮಕೂರಿನ ಬಾದಾಮಿ, ರಸಪುರಿ, ಬೆನಿಶಾ, ಮಲಗೋವಾ, ಮಲ್ಲಿಕಾ, ಅಮ್ರಪಾಲಿ, ದಶೇರಿ, ಬಂಗನಪಲ್ಲಿ, ರಸಪುರಿ, ಇಮಾಮ್ ಪಸಂದ್ ನಂತಹ ತಳಿಗಳು ಮೇಳದಲ್ಲಿ ಲಭ್ಯವಿರುತ್ತವೆ. ಮಾವು ಮತ್ತು ಹಲಸಿನ ವೈವಿಧ್ಯಮಯ ಮೌಲ್ಯವರ್ಧಿತ ಉತ್ಪನ್ನಗಳೂ ಮಾರಾಟ ಕ್ಕಿರಲಿವೆ ಎಂದು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.

ಮೇಳವು ಬೆಳಿಗ್ಗೆ 7ರಿಂದ ಸಂಜೆ 7 ಗಂಟೆಯವರೆಗೆ ಗ್ರಾಹಕರಿಗೆ ಮುಕ್ತವಾಗಿರಲಿದ್ದು, ಸಹಜವಾಗಿ ಮಾಗಿದ ಹಣ್ಣುಗಳನ್ನು ಮಾರಾಟ ಮಾಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.



ಷೇರಿಗೆ ರೂ. 3/– ಡಿವಿಡೆಂಡ್ ಅನ್ನು ಶಿಫಾರಸು ಮಾಡಿದೆ. ಈ ಅಂತಿಮ ಡಿವಿಡೆಂಡ್ ಅನ್ನು, ಕಂಪನಿಯ ವಾರ್ಷಿಕ ಸಾಮಾನ್ಯ ಸಭೆಯಲ್ಲ ಷೇರುದಾರರ ಅನುಮೋದನೆಗೆ ಒಕಪಚ್ಚರುತ್ತದೆ.

- 4. ಮೇಅರುವ ತ್ರೈಮಾಸಿಕ ಮತ್ತು ವಾರ್ಷಿಕ ಅವಧಿಗೆ ಕೊನೆಗೊಂಡ, 2015ರ ಸೆಜ (ಪಚ್ಚ ಕರಾರು ಮಾಡುವುದು ಮತ್ತು ಬಹಿರಂಗಗೊಳಸುವಿಕೆ ಅಗತ್ಯಗಳು) ನಿಯಮಾವಳಿಗಳ ಸಿಯಮಾವಳ 33 ರಂತೆ ಸ್ಥಾಕ್ ಎಕ್ಕ್ ಬೇಂಜ್ ನಲ್ಲ ದಾಖಲು ಮಾಡಲಾದ, ಸಮಗ್ರ ಹಣಕಾಸಿನ ಪರಿಶೋಧಿತ, ಪ್ರತ್ಯೇಕವಾದ ಫಲತಾಂಶಗಳ ಸಂಕ್ಷಿಪ್ತ ರೂಪ ಮತ್ತು ಸಮಗ್ರ ಹಣಕಾಸಿನ ಫಲತಾಂಶಗಳ ವಿವರವಾದ ವಿಧಾನದ ಸಂಕ್ಷಿಪ್ತ ರೂಪವಾಗಿದೆ. ಸಮಗ್ರ ತ್ರೈಮಾಸಿಕ ಮತ್ತು ವಾರ್ಷಿಕ ಅವಧಿಗೆ ಕೊನೆಗೊಂಡ ಪರಿಶೋಧಿತ ಹಣಕಾಸಿನ ಪ್ರತ್ಯೇಕವಾದ ಫಲತಾಂಶಗಳ ಸಮಗ್ರ ಹಣಕಾಸಿನ ಫಲತಾಂಶಗಳ ವಿವರವಾದ ವಿಧಾನದ ಪೂರ್ಣರೂಪವು ಸ್ಟಾಕ್ ಎಕ್ಸ್ ಟೇಂಜ್ ನ ಜಾಲತಾಣದಲ್ಲ <u>Www.nseindia.com</u>, <u>www.bseindia.com</u> ಮತ್ತು ನಮ್ಮ ಕಂಪನಿಯ ಜಾಲತಾಣದಲ್ಲ <u>www.centumelectronics.com</u> ಲಭ್ಯವಿದೆ.
- ಪ್ರಸ್ತುತ ಮಾರ್ಚ್ 31 ರಂದು ಕೊನೆಗೊಂಡ ತ್ಚ್ರಮಾಸಿಕ ಮತ್ತು ಹಿಂದಿನ ವರ್ಷಗಳ ಅಂಕಿಅಂಶಗಳು ಸಂಪೂರ್ಣ ಹಣಕಾಸು ವರ್ಷಗಳ ಲೆಕ್ಕಪರಿಶೋಧನೆಯ ಅಂಕಿಅಂಶಗಳ ನಡುವಿನ ಸಮತೋಲನ ಅಂಕಿಅಂಶಗಳು ಮತ್ತು ಆಯಾ ವರ್ಷಗಳಗೆ ಡಿಸೆಂಬರ್ 31 ಕ್ಲೆ ಕೊನೆಗೊಂಡ ಒಂಬತ್ತು ತಿಂಗಳ ಲೆಕ್ಕಪರಿಶೋಧನೆ ಮಾಡದ ಪ್ರಕಟತ ವರ್ಷದಿಂದ ದಿನಾಂಕದ ಅಂಕಿಅಂಶಗಳು, ಸೀಮಿತ ಪರಿಶೀಲನೆಗೆ ಒಳಪಟ್ಟರುವ ಆರ್ಥಿಕ ವರ್ಷದ ಮೂರನೇ ತ್ವಮಾಸಿಕದ ಅಂತ್ಯದ ದಿನಾಂಕವಾಗಿದೆ.

ಸೆಂಟಮ್ ಎಲೆಕ್ಟ್ರಾನಿಕ್ಸ್ ಅಮಿಟೆಡ್ನ ಪರವಾಗಿ

(ರೂ. ಮಿಅಯನ್'ಗಳಲ್ಲ)

: ಬೆಂಗಳೂರು ಮೇ 22, 2024

ಸಹಿ/-ಅಪ್ಪಾರಾವ್ ವಿ ಮಲ್ಲವರಮ

ಅಧ್ಯಕ್ಷರು ಮತ್ತು ನಿರ್ವಾಹಕ ನಿರ್ದೇಶಕರು

KIRLOSKAR ELECTRIC COMPANY LIMITED

REGD OFFICE: No.19, 2nd Main Road, Peenya 1st Stage, Phase-1, Peenya, Bengaluru - 560 058. Phone no: 080-28397256; Fax: 080-28396727; Website: www.kirloskarelectric.com

Email: investors@kirloskarelectric.com; CIN: L31100KA1946PLC000415

EXTRACT OF STATEMENT OF AUDITED FINANCIAL RESULTS FOR THE QUARTER AND YEAR ENDED MARCH 31, 2024

	(₹.in Lal										
Sr. STANDALONE							CONSC	DLIDATED			
No.	. Particulars	Quarte	er ended	Year r	ended	Quarter	ended	Year	r ended		
	,	March 31, 2024	March 31, 2023								
	· · · · · · · · · · · · · · · · · · ·	Audited									
1	Total income from operations	17,077	14,621	56,528	48,963	17,081	14,620	56,534	49,580		
2	Net Profit / (Loss) for the period (before Tax, Exceptional and/or Extraordinary items)	574	1,115	1,517	2,588	542	1,089	1,408	3,108		
3	Net Profit / (Loss) for the period before tax (after Exceptional and/or Extraordinary Items)	574	1,115	1,517	2,588	542	1,089	1,408	3,108		
4	Net Profit / (Loss) for the period after tax (after Exceptional and/or Extraordinary Items)	574	1,115	1,517	2,588	542	1,089	1,408	3,108		
5	Total Comprehensive Income for the period [Comprising Profit / (Loss) for the period (after tax) and Other Comprehensive Income (after tax)]	(1,787)	(339)	(839)	1,066	(1,819)	(365)	(948)	1,586		
6	Equity Share Capital	6,641	6,641	6,641	6,641	6,641	6,641	6,641	6,641		
7	Reserves (excluding revaluation reserves as shown in the Balance Sheet of previous year)	NA									
8	Earnings Per Share (EPS) (₹.)	1 '	1 '	1 '	1 '	1 '	1 '	1 '	1		
	(a) Basic EPS before extra ordinary items (not annualised)	0.86	1.68	2.28	3.90	0.82	1.64	2.12	4.68		
	(b) Diluted EPS before extra ordinary items (not annualised)	0.86	1.68	2.28	3.90	0.82	1.64	2.12	4.68		
	(c) Basic EPS after extra ordinary items (not annualised)	0.86	1.68	2.28	3.90	0.82	1.64	2.12	4.68		
	(d) Diluted EPS after extra ordinary items (not annualised)	0.86	1.68	2.28	3.90	0.82	1.64	2.12	4.68		

NOTE:

1. The above audited standalone and consolidated financial results have been reviewed by the Audit Committee and approved by the Board of Directors at its meeting held on May 23, 2024.

2. The standalone and consolidated financial results of the Company for the quarter and year ended March 31, 2024 have been audited by its Statutory auditors.

3. The above is an extract of the detailed format of the audited financial results for the quarter and year ended March 31, 2024 filed with the Stock Exchanges under Regulation 33 of the SEBI (Listing Obligations and Disclosure Requirements) Regulations, 2015 as amended. The full format of the audited financial results are available on the stock exchange websites (www.bseindia.com, ww.nseindia.com) and also on the company's website (https://www.kirloskarelectric.com/investors/investors-information/financial.html).

Place : Bengaluru

Date : May 23, 2024

Sd/-

Vijay R Kirloskar

Executive Chairman

ಅಧ್ಯಕ್ಷತೆ: ಕೆ.ವಿ. ನಾಗರಾಜಮೂರ್ತಿ, ಉಪಸ್ಥಿತಿ: ಮಂಜುಳಾ ಶಿವಾನಂದ್, ಗೀತಾ ಜಯಂತ್, ಸಂಜೆ 5.30

ಯೋಜನೆ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಬಹುದು ಎಂದು ಪ್ರಕಟಣೆ ತಿಳಿಸಿದೆ.

ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

ಬೆಂಗಳೂರು: ಉದಯಭಾನು ಕಲಾಸಂಘವು ತನ್ನ

ವಜ್ಯ ಮಹೋತ್ರವದ ಆಚರಣೆಯ ಸಂದರ್ಭದಲ್ಲಿ

ಕಂಪ್ಯೂಟರ್ ಬೇಸಿಕ್ ತರಗತಿ, ಸಂಗೀತ ಕಲಿಕಾ

ತರಬೇತಿ ಶಿಬಿರ ಸೇರಿದಂತೆ ವೈವಿಧ್ಯಮಯ

ಸಂಗೀತದಲ್ಲಿ ಆಸಕ್ತಿ ಇರುವ ಏಳು ವರ್ಷ

ಮೇಲ್ಪಟ್ಟವರಿಗಾಗಿ ಜೂನ್ 1ರಿಂದ 8ರವರೆಗೆ

ನಾವೀನ್ಯ ವಿನಿಮಯ 'ಸೃಷ್ಟಿ' ಇದೇ 24ರಿಂದ ಪ್ರಜಾವಾಣಿ ವಾರ್ತೆ

ಬೆಂಗಳೂರು: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ವತಿಯಿಂದ ಇದೇ 24ರಿಂದ 26ರವರೆಗೆ 'ಸೃಷ್ಟಿ-2024' ನಾವೀನ್ಮ ವಿನಿಮಯ ಕಾರ್ಯಕ್ರಮವು ಹೆಬ್ಬಾಳದ ಏಟ್ರಿಯಾ ಇನ್ಸ್ಟ್ ಟ್ಯೂಟ್ ಆಫ್ ಟೆಕ್ಸಾಲಜಿಯ ಆವರಣದಲಿ ನಡೆಯಲಿದೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಬಿವಿಪಿ ರಾಜ್ಯ ಕಾರ್ಯದರ್ಶಿ ಎಚ್.ಕೆ. ಪ್ರವೀಣ್, 'ಎಂಜಿನಿಯರಿಂಗ್ ವಿದ್ಯಾರ್ಥಿಗಳು ಸೇರಿದಂತೆ ವೈಜ್ಞಾನಿಕ, ಸಂಶೋಧನಾ ಮನೋಭಾವವುಳ್ಯ ವಿದ್ಯಾರ್ಥಿ (ಳನ್ನು ಪ್ರೋತ್ಸಾಹಿಸಲು ಈ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಈ ಕಾರ್ಯಕ್ರಮದಲ್ಲಿ 200ಕ್ಕೂ ಹೆಚ್ಚು ಕಾಲೇಜುಗಳ ಸುಮಾರು 3,500 ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಅಂತಿಮ ವರ್ಷದ 300ಕ್ಕೂ ಹೆಚ್ಚು ಎಂಜಿನಿಯರಿಂಗ್ ವಿದ್ಯಾರ್ಥಿಗಳು ತಮ್ಮ ಪ್ರಾಜೆಕ್ಸ್ ಗಳನ್ನು ಪ್ರಸ್ತುತಪಡಿಸಲಿದ್ದಾರೆ' ಎಂದರು.

'ಸೃಷ್ಟಿ 2024'ರಲ್ಲಿ 48 ಗಂಟೆಗಳ ಹ್ಯಾಕಥಾನ್ ನಡೆಯಲಿದ್ದು, 70ಕ್ಕೂ ಹೆಚ್ಚು ತಂಡಗಳು ಈಗಾಗಲೇ ನೋಂದಾಯಿಸಿಕೊಂಡಿವೆ. ಈ ಎಲ್ಲ ಕಾರ್ಯಕ್ರಮಗಳಲ್ಲಿ ಜಯಶೀಲರಾಗುವ ವಿದ್ಯಾರ್ಥಿಗಳಿಗೆ ₹25 ಲಕ್ಷ ವರೆಗಿನ ಬಹುಮಾನ ವಿತರಿಸಲಾಗುವುದು. ಅಷ್ಟೇ ಅಲ್ಲದೇ ವಿವಿಧ ಗುಂಪುಗಳಲ್ಲಿ ನಡೆಯುವ ಸ್ಪರ್ಧೆಯ ಎಲ್ಲ ಹಂತಗಳಲ್ಲಿ ಅತ್ಯುತ್ತಮ ಸಾಧನೆ ತೋರಿದ ಶೈಕ್ಷಣಿಕ ಸಂಸ್ಥೆಗಳಿಗೆ ಚಾಂಪಿಯನ್ ಹಾಗೂ ರನ್ನರ್ಸ್ ಅಪ್ ಪ್ರಶಸ್ತಿಯನ್ನು ನೀಡಲಾಗುವುದು' ಎಂದು ತಿಳಿಸಿದರು.

ನಗರದಲ್ಲಿ ಇಂದು

ಇನ್ ವೆನ್ನಿಯಾ-2024 ವಾರ್ಷಿಕ ಸಾಂಸ್ಕೃತಿಕ ಉತ್ಪವದ ಉದ್ಘಾಟನೆ: ಅತಿಥಿಗಳು: ಕೌಸರ್ ನಿಸ್ಸಾರ್ ಅಹಮದ್, ಉಪಸ್ಥಿತಿ: ಧನ್ಯಾ ರಾಮಕುಮಾರ್, ಸಂಗೀತ ಕಾರ್ಯಕ್ರಮ: ರಾಹುಲ್ ಡಿಟ್–ಒ, ಧ್ವನಿ ಭಾನುಶಾಲಿ, ಆಯೋಜನೆ ಮತ್ತು ಸ್ಥಳ: ಪ್ರೆಸಿಡೆನ್ನಿ ವಿಶ್ವವಿದ್ಯಾಲಯ, ರಾಜನಕುಂಟೆ, ಯಲಹಂಕ, ಬೆಳಿಗ್ಗೆ 9ರಿಂದ

ಶಂಕರಾಚಾರ್ಯರ ಜಯಂತಿ: 'ಶಂಕರ ವಿಜಯ' ಹರಿಕಥೆ: ಸುಮಿತ್ರಾನಂದ, ಆಯೋಜನೆ ಮತ್ತು ಸ್ಥಳ: ಅನುಸೂಯ ಆಶ್ರಮ, 3ನೇ ಮುಖ್ಯರಸ್ತೆ, ಕೈಗಾರಿಕಾ ನಗರ, ರಾಜಾಜಿನಗರ, ಸಂಜೆ 6.30

ಸೃಷ್ಟಿ-2024 ಉದ್ರಾಟನೆ: ಅತಿಥಿಗಳು: ದೀಪಕ್ ಶ್ರೀವತ್ಪ, ಮನು ಸಾಳೆ, ಎಸ್. ವಿದ್ಯಾಶಂಕರ್, ಅಶಿಶ್ ಚೌಹಾಣ್, ಅಧ್ಯಕ್ಷತೆ: ಸಿ.ಎಸ್. ಸುಂದರ್ ರಾಜು, ಆಯೋಜನೆ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಸ್ಥಳ: ಏಟ್ರಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಹೆಬ್ಬಾಳ, ಮಧ್ಯಾಹ್ನ 3.30 ಚೈತನ್ಯ ಸಂಜೆ-910 'ಶರಣ ಶಿವನಾಗಮಯ್ತ

ಜಯಂತಿ' ಕುರಿತು ಉಪನ್ಯಾಸ: ರುದ್ರೇಶ್ ಅದರಂಗಿ, ಪ್ರಮೀಳಾ ಗರಡಿ, ಆಯೋಜನೆ: ಬೆಂಗಳೂರು ನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಸ್ಥಳ: ಜೆಎಸ್ಎಸ್ ಕಾಲೇಜಿನ ಸಭಾಂಗಣ, ಜಯನಗರ 8ನೇ ವಿಭಾಗ,

ಅನ್ನಪೂರ್ಣಾಂಬ ಸಮೇತ ನಗರೇಶ್ವರಸ್ವಾಮಿ

ಬ್ರಹ್ಮರಥೋತ್ಸವ: ಬೆಳಿಗ್ಗೆ 8ಕ್ಕೆ ಮೂಲ ದೇವರುಗಳಿಗೆ ಪಂಚಾಮೃತ ಅಭಿಷೇಕ, 10.30ಕ್ಕೆ ಮಂಗಳಾರತಿ, ಪ್ರಸಾದ ವಿನಿಯೋಗ, ಸಂಜೆ 5.30ಕ್ಕೆ ಲಲಿತ ಸಹಸ್ರನಾಮ, 6.30ಕ್ಕೆ ಮೃಗಯಾತ್ರೋತ್ಸವ, ಕಥಾಶ್ರವಣ, ವಿಶೇಷ ಪೂಜೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ, ಆಯೋಜನೆ: ಬಿ.ಎ.ಎಸ್. ವಿ. ನಗರ್ತ ಸಮಿತಿ, ಸ್ಥಳ: ನಗರೇಶ್ವರಸ್ವಾಮಿ ದೇವಸಾನದ ಅವರಣ, ನಗರ್ತಪೇಟೆ ಪ್ರಸನ್ನ ವೆಂಕಟರಮಣಸ್ವಾಮಿ ರಥೋತ್ಸವ: ಸಿಂಹವಾಹನೋತ್ಸವ, ಆಯೋಜನೆ: ಹಿಂದೂ ಧಾರ್ಮಿಕ ದತ್ತಿ ಇಲಾಖೆ, ಸ್ಥಳ: ಪ್ರಸನ್ನ ವೆಂಕಟರಮಣಸ್ವಾಮಿ ದೇವಸ್ಥಾನ, ಕೋಟೆ;

ಸಂಜೆ 7ರಿಂದ ತಿಲಕನಗರ ಕರಗ ಮತ್ತು ಕೊಂಡ ನಡೆತ

ಮಹೋತ್ಸವ: ಉಪಸ್ಥಿತಿ: ರಾಮಲಿಂಗಾರೆಡ್ಡಿ, ಸೌಮ್ಯರೆಡ್ಡಿ, ತೇಜಸ್ವಿಸೂರ್ಯ, ಆರ್.ವಿ. ದೇವರಾಜ್, ಸಿ.ಕೆ. ರಾಮಮೂರ್ತಿ, ಯು.ಬಿ. ವೆಂಕಟೇಶ್, ಉದಯ್ ಬಿ. ಗರುಡಾಚಾರ್, ಆಯೋಜನೆ: ಮಹಾ ಶಕ್ತಿ ಮಾರಿಅಮ್ಮ ದೇವಸ್ಥಾನ, ತಿಲಕನಗರ, ರಾತ್ರಿ 8

ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು 'ನಗರದಲ್ಲಿ ಇಂದು' ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ. nagaradalli_indu@prajavani.co.in



ಟೆಂಡರ್ ಸಂಖ್ಯೆ: ಆರ್ಡಬ್ಲ್ಯೂಎಫ್, ಎಮ್ 'ಓಟಿ, ಎಮ್ಡಬ್ಲ್ಯೂಎಫ್ಪಎಸ್ 2024-25,15 ದಿನಾಂಕ: 23.05.2024 ಕಾಮಗಾರಿಯ ಹೆಸರು: ಕೀನಿಂಗ್ ಮೆಷಿನ್ ಸಂಖ್ಯೆ । ಮತ್ತು 2 ಮತ್ತು ಪೀನಿಂಗ್ ಮೆಷ್ಠಿನ್ ಸಂಖ್ಯೆ 1 ಮತ್ತು 2 ರ ಆಧಾರಿತ ನಿರ್ವಹಣೆ ಅಗತ್ಯವಿದೆ.

ಅಂದಾದು ಮೌಲ್ಯ: ರೂ.15,29,014.24 ಇಎಂಡಿ: ರೂ.30[°],600.00 ಕಾಮಗಾರಿ ಪೂರ್ಣಗೊಳಿಸಲು ಅವಧಿ: 18 ತಿಂಗಳು ಟೆಂಡರ್ ಸಲ್ಲಿಸಲು ಕೊನೆಯ ದಿನಾಂಕ ಮತ್ತು ಸಮಯ

ಉಪ ಮುಖ್ಯ ಮೆಕ್ಯಾನಿಕಲ್ ಇಂಜಿ

ndianrailways.gov.in ನಲ್ಲಿ ವೀಕ್ಷಿ

14.06.2024, ಬೆಳಗ್ಗೆ 10.30 ಗಂಟೆಗೆ

ಚೆಂಡರ್ ವಿವರಗಳನ್ನು ನಮ್ಮ ವೆಬ್ಸ್ಕೆಟ್ www.rw